


## ಕೊರೋನಾ ಜಾಗೃತಿಯ ಮಾತುಗಳು ಯುವ ಜಗತ್ನಡೆ ಕೇಂದ್ರಿಕರಿಸಿವೆಯೆ?

ಕಿರಿಯರು ಮತ್ತು  
ಹಿರಿಯರನ್ನು ಸಮಾಜ  
ಹೆಚ್ಚು ಕಾಳಜಿ  
ಹಾಗೂ ಗೌರವದಿಂದ  
ನೋಡಿಕೊಳ್ಳಬೇಕು. ಆದರೆ,  
ಕೊರೋನಾ ಕಾಲಫೆಟ್ಟದಲ್ಲಿ  
ಪ್ರಜ್ಞಾ ಪ್ರೂರ್ವಕವಾಗಿಯೋ  
ಅಪ್ರಜ್ಞಾ ಪ್ರೂರ್ವಕವಾಗಿಯೋ  
ನಾವು ಕಾಳಜಿಯ  
ಹೆಸರಿನಲ್ಲಿ ಈ ಎರಡು  
ವರ್ಗಗಳಲ್ಲಿ ಆತಂಕವನ್ನು  
ಮೂಡಿಸುತ್ತಿದ್ದೇವೆ.



**ಯು**ವಜನ ಮತ್ತು ಮಕ್ಕಳ ಎಲ್ಲ ಕಾಲದಲ್ಲಿ ಸಮಾಜದ ಕಣ್ಣಿಗಳು. ಯುವಜನರ ಪ್ರತಿಭೆ, ಹಿನ್ನೆಸ್ತು ಮತ್ತು ದೈಹಿಕತೆ ಸಮಾಜವೊಂದರ ಬೆಳವಣಿಗೆ ಮತ್ತು ಪ್ರಾಣಿಗೆ ಅಗತ್ಯ. ನಾಳೆಯ ಯುವಜನರ ಜಾಗವನ್ನು ತುಂಬಿ ಕಾರಣದಿಂದಾಗಿ ಇಂದಿನ ಮಕ್ಕಳಿಗೆ ಪ್ರಾಶಸ್ತ್ಯ. ಯೋವನ ಎನ್ನುವುದು ಲೋಕ ಸುಖ-ಘೋಗಳನ್ನು ಅನುಭವಿಸುವ ಕಾಲವಾದರಿಂದಲೂ ಜಗತ್ತಿನಲ್ಲಿ ತಾರುಣ್ಯಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ, ಬೇಡಿಕೆ ಆ ಕಾರಣದಿಂದಲೇ ಇಡೀ ಜಗತ್ತು ಯೋವನದ ಹಿಂದೆ ಸುತ್ತುತ್ತಿರುತ್ತದೆ ಹಾಗೂ ತರುಣ ತರುಣಿಯರ ಅಗತ್ಯಗಳನ್ನು ಪೂರ್ಣೇ ಸುವ ನಿಶ್ಚಯನ್ನಿಂದ ತನ್ನನ್ನು ರಾಖಿಕೊಳ್ಳತ್ತಿರುತ್ತದೆ. ‘ಯೋವನಕೇಂದ್ರ ಮನೋಧರ್ಮ’ ಕೊರೋನಾ ಸದಭರ್ಥದಲ್ಲಾ ರುಜುವಾತಾಗಿದೆ. ಕೊರೋನಾ ಸೋಂಕು ಮಾರಕವಾದುದಲ್ಲ ಎನ್ನುವುದನ್ನು ಜನರಿಗೆ ಮನದಟ್ಟ ಮಾಡುವ ನಿಶ್ಚಯನ್ನಿಂದ ನಾವು ಮಾಡುತ್ತಿರುವ ವ್ಯಾಖ್ಯಾನಗಳನ್ನು ಗಮನಿಸಿದರೆ ವಿಶ್ವದ ಕಾಳಜಿಯ ಯಾವುದ್ದನ್ನುವುದು ಶಸ್ತ್ರವಾಗುತ್ತದೆ. ಕೊರೋನಾ ಸೋಂಕು ಹಿರಿಯ ನಾಗರಿಕರಿಗೆ ಮತ್ತು ಕಿರಿಯ ಮಕ್ಕಳಿಗೆ ಮಾರಕವಾಗಿಹುದೇ ಹೊರತು ಹರಯದವರಿಗಲ್ಲ ಎನ್ನುವ ವ್ಯಾಖ್ಯಾನಗಳು ಸೂಚಿಸುತ್ತಿರುವುದಾದರೂ ಏನನ್ನು?

ಹಿರಿಯರು ಹಾಗೂ ಮಕ್ಕಳಿಗೆ ರೋಗನೋಧಕ ಶಕ್ತಿ ಕಡಿಮೆಯಿರುವುದರಿಂದ ಅವರಿಗೆ ಕೊರೋನಾ ಸೋಂಕು ಮಾರಕವಾಗುವ ಸಾಧ್ಯತೆಗಳು ಹೆಚ್ಚಿರುವುದು ನಿಜ ಆದರೆ, ಈ ಅಂಶವನ್ನು ನಾವು ಹೇಳುತ್ತಿರುವ ರಿತಿ ಹಿರಿಯರು ಮತ್ತು ಮಕ್ಕಳನ್ನು ಆತಂಕಕ್ಕೆ ದೂಡುವಯಿತಿದೆ; ವಿಶೇಷವಾಗಿ ವ್ಯಾಧರ ಬಗ್ಗೆ ಸಮಾಜದ ಮನೋಭಾವವನ್ನು ಹೇಳುವಯಿತಿದೆ. ಬದುಕಿ ಬಾಳಬೆಕಾದ ಯುವಜನರಿಗೆ ಆತಂಕವಿಲ್ಲ; ಸಾಬಿಗೆ ಸಮಿಪವಾಗಿರುವ ಹಿರಿಯ ನಾಗರಿಕರಿಗೆ ಕೊರೋನಾ ಅಪಾಯಕಾರಿ ಎನ್ನುವ ಭಾವವನ್ನು ನಮ್ಮ ಮಾತು-ವ್ಯಾಖ್ಯಾನಗಳು ಧ್ವನಿಸುವಯಿತೆ. ಇದು ಅನಾರ್ಗ್ಯಕರ ಹಾಗೂ ಅಪಾಯಕಾರಿಯಾದ ನಡವಳಿಕೆ.

ಮಕ್ಕಳು ಬದುಕಿನ ಮುಂಜಾನೆಯಾದರೆ, ವ್ಯಾಧರು ಬಾಳಿನ ಸಂಧಾರ್ಣಿತಿಯನ್ನು ಪ್ರತಿನಿಧಿಸುತ್ತಾರೆ. ಬೆಳಗು ಹಾಗೂ ಬೆಂಗು ಎರಡೂ ಲೋಕವ್ಯವಹಾರದ ಭಾಗವೇ. ಅನಿರೀಕ್ಷಿತ ಫೆಟನೆ ಸಂಭವಿಸಿತು ಎನ್ನುವ ಕಾರಣದಿಂದಾಗಿ ಬೆಂಗು-ಬೆಂಗು ನಮಗೆ ಅಗತ್ಯವಿಲ್ಲ ಎಂದು ಚಿಮ್ಮಿಕೊಡುವುದು ಸಾಧ್ಯವಿಲ್ಲ ಅಲ್ಲವೇ? ಹಾಗೆಯು ಸಮಾಜಕ್ಕೆ ಮಕ್ಕಳು ಬೇಕು, ಹಿರಿಯರೂ ಅಗತ್ಯ ಈ ವರ್ಗಗಳನ್ನು ನಾವು ಹೆಚ್ಚು ಕಾಳಜಿಯಿಂದ ಹಾಗೂ ಗೌರವದಿಂದ ನೋಡಿಕೊಳ್ಳಬೇಕು. ಆದರೆ, ಕೊರೋನಾ ಕಾಲಫೆಟ್ಟದಲ್ಲಿ ಪ್ರಜ್ಞಾ ಪ್ರೂರ್ವಕವಾಗಿಯೋ ಅಪ್ರಜ್ಞಾ ಪ್ರೂರ್ವಕವಾಗಿಯೋ ನಾವು ಕಾಳಜಿಯ ಹೆಸರಿನಲ್ಲಿ ಈ ಎರಡು ವರ್ಗಗಳಲ್ಲಿ ಆತಂಕವನ್ನು ಮೂಡಿಸುತ್ತಿದ್ದೇವೆ. ಹಾಗೆಂದು ಹಿರಿಯರು-ಹಿರಿಯರಿಗೆ ಸೋಂಹಿನಿದ ಹೆಚ್ಚು ಅಪಾಯವಿರುವುದನ್ನು ಮುಚ್ಚಿಡಬೇಕಿಂದು ಅಥವಾವಲ್ಲ. ನಾವು ಆಡುವ ಮಾತಿನ ಧಾರಿಯನ್ನು ಬದಲಿಸಿಕೊಳ್ಳಬೇಕಾಗಿದೆ ಅಫೇ. ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಕೊರೋನಾ ಅಪಾಯ ಹೆಚ್ಚು ಎನ್ನುವ ಮಾತುಗಳ ಬದಲು, ರೋಗನೋಧಕ ಶಕ್ತಿ ಕಡಿಮೆಯಿಂದ ಹಿರಿಯರಿಗೆ ಅಪಾಯದ ಸಾಧ್ಯತೆ ಹೆಚ್ಚು ಎನ್ನುವ ರೀತಿಯ ವ್ಯಾಖ್ಯಾನಗಳನ್ನು ರೂಧಿಸಿಕೊಳ್ಳುವುದು ಹೆಚ್ಚು ಮಾನವೀಯ ಮಾರ್ಗವನ್ನಿಸುತ್ತದೆ.

ಮಧುಮೇಹ ಹಾಗೂ ರಕ್ತದೊತ್ತುದ ದದ ಸಮಸ್ಯೆ ಹೊಂದಿರುವವರೂ ಕೊರೋನಾ ಕಾಲಫೆಟ್ಟದ ಮಾತಿನ ಶೋಷಕೆಗೆ ಒಳಗಾಗುತ್ತಿದ್ದಾರೆ. ಈ ಎರಡೂ ವರ್ಗಕ್ಕೆ ಸೋಂಹಿನ ಅಪಾಯ ಹೆಚ್ಚು ಎನ್ನುವ ಮಾತನ್ನು ‘ಕೊರೋನಾ ಪಂಡಿತ’ರೆಲ್ಲ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದಾರೆ. ಇಂತಹ ಮಾತುಗಳಲ್ಲಿ, ಅರೋಗ್ಯವಂತರು ಮತ್ತು ಯುವಜನರಿಗೆ ಬದುಕಲು ಅವಕಾಶ ಎನ್ನುವ ಧ್ವನಿಯನ್ನು ಗುರ್ತಿಸಬಹುದು. ವಾಸ್ತವವೇನೆಂದರೆ, ಸಕರೆ ಕಾಯಿಲೆ ಹಾಗೂ ರಕ್ತದೊತ್ತುದ ಸಮಸ್ಯೆ ಹೊಂದಿರುವ ಬಹುತೇಕರು ಹೆಚ್ಚು ಅರೋಗ್ಯಕರ ಜೀವನಶೈಲಿಯನ್ನು ಹೊಂದಿರುತ್ತಾರೆ. ಅರೋಗ್ಯದ ಬಗ್ಗೆನ ವಿಶೇಷ ಮುತುವಜ್ಞಯಿಂದಾಗಿ ಅವರು ತಮ್ಮ ದೇಹದ ಮೇಲೆ ಹಿಡಿತ ಸಾಧಿಸುವ ಪ್ರಯತ್ನವನ್ನು ಜೀವನಶೈಲಿಯಾಗಿಸಿಕೊಂಡಿರುತ್ತಾರೆ. ತಮ್ಮನ್ನು ತಾವು ಅರೋಗ್ಯಶಾಲಿ ಎಂದು ಭಾವಿಸಿರುವವರ ದೇಹ ಒಗ್ಗೊಳಗೆ ಹೊಂದಿರುತ್ತಿರುತ್ತಾರೆ. ಆದ್ದರಿಂದ ಸಂದಭರ್ಥದಲ್ಲಿ ಸಾಬಿಗೆ ವಯಸ್ಸು ಅಥವಾ ಹೋಗ ಕಾರಣವಾಗಿದೆ; ಯಾರು ಯಾವಾಗ ಬೆಕಾದರೂ ಸಾಯಂತ್ರ್ಯದ ಎನ್ನುವುದಕ್ಕೆ ಉದಾಹರಣೆಗಳನ್ನು ನಿತ್ಯ ನೋಡುತ್ತಿರುತ್ತಾರೆ. ವಾಸ್ತವ ಹಿಂದಿನ್ನರು ಸಮಾಜದ ಒಂದು ವರ್ಗಕ್ಕೆ ಕೊರೋನಾದಿಂದ ಅಪಾಯ ಹೆಚ್ಚು ಎಂದು ಮಾತನಾಡುವುದು ಸರಿಯಾಗಲಾಗಿರುತ್ತದೆ ಅದು ಮಾನವೀಯ ನಡವಳಿಕೆಯಾಗಿ ಅಗಲಾರದು.

ಮಾತು ಬದುಕಿನ ಬಗ್ಗೆ ಭರವಸೆ ಮೂಡಿಸುವಯಿರಬೇಕು. ಆದರೆ, ಆ ಭರವಸೆ ಒಂದು ವರ್ಗವನ್ನು ಗಮನದಲ್ಲಿಸಿಕೊಂಡೆ ಎನ್ನುವುದಾದರೆ, ಅಂಥ ಮಾತನ್ನು ಆಡುವ ಬಗ್ಗೆ ನಾವು ಮತ್ತೆ ಮತ್ತೆ ಯೋಚಿಸುವುದು ಅಗತ್ಯ.

■ ರಘುನಾಥ ಚ.ಹ.